



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

## ಬಿಲೇಷ ರಾಜ್ಯ ಪತ್ರ

ಭಾಗ-೬-ಬಿ Part - VI - B	ಬೆಳಗಾವಿ, ಶುಕ್ರವಾರ, ಏಪ್ರಿಲ್ ೧೨, ೨೦೨೪ (ಚೈತ್ರ ಮಾಸ ೨೩, ಶಕವರ್ಷ, ೧೯೪೬) BELAGAVI, FRIDAY, APRIL 12, 2024 (CHAITRA MASA 23, SHAKAVARSHA, 1946)	ನಂ. ೦೮ No. 08
---------------------------	---	------------------

### ನಮೂನೆ-1

(ನಿಯಮ 3 ನೋಡಿ)

### ಚುನಾವಣೆಯ ತಿಳಿವಳಿಕೆ ಪತ್ರ

#### ತಿಳಿವಳಿಕೆ ಈ ಮುಂದಿನಂತೆ ಸೂಚಿಸಲಾಗಿದೆ:-

- 1) 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ಒಬ್ಬ ಸದಸ್ಯರನ್ನು ಚುನಾಯಿಸಲು ಚುನಾವಣೆ ನಡೆಸಬೇಕಾಗಿದೆ.
- 2) ನಾಮಪತ್ರಗಳನ್ನು ಉಮೇದುವಾರರು ಅಥವಾ ಅವರ ಸೂಚಕರು ಚುನಾವಣಾಧಿಕಾರಿಗೆ ಅಥವಾ ಸಹಾಯಕ ಚುನಾವಣಾಧಿಕಾರಿಯಾದ ಶ್ರೀಮತಿ ಗೀತಾ ಸಿ.ಡಿ., ಕೆ.ಎ.ಎಸ್., ಅಪರ ಜಿಲ್ಲಾಧಿಕಾರಿ, ಧಾರವಾಡ ಜಿಲ್ಲೆ ರವರಿಗೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣ (ಕೋರ್ಟ್ ಹಾಲ್) ಧಾರವಾಡ ಇಲ್ಲಿ ಯಾವುದೇ ದಿನದಂದು ಬೆಳಿಗ್ಗೆ 11-00 ಘಂಟೆಯಿಂದ ಮಧ್ಯಾಹ್ನ 3-00 ಘಂಟೆ ನಡುವೆ  
ದಿನಾಂಕ: 19.04.2024 (ಶುಕ್ರವಾರ) ಕ್ಕೆ ಮೀರದಂತೆ (ಸರ್ಕಾರಿ ರಜಾ ದಿನದ ಹೊರತು) ಸಲ್ಲಿಸಬಹುದು.
- 3) ನಾಮಪತ್ರದ ನಮೂನೆಗಳನ್ನು ಮೇಲ್ಕಂಡ ಸ್ಥಳ ಮತ್ತು ವೇಳೆಯಲ್ಲಿ ಪಡೆದುಕೊಳ್ಳಬಹುದು.
- 4) ನಾಮಪತ್ರಗಳನ್ನು ಜಿಲ್ಲಾಧಿಕಾರಿಗಳ ಕಚೇರಿ, 11-ಧಾರವಾಡ ಲೋಕಸಭಾ ಚುನಾವಣಾ ಕ್ಷೇತ್ರ ಇಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣ, (ಕೋರ್ಟ್ ಹಾಲ್) ಧಾರವಾಡ  
ದಿನಾಂಕ: 20-04-2024 (ಶನಿವಾರ) ರಂದು ಬೆಳಿಗ್ಗೆ 11-00 ಘಂಟೆಗೆ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು.
- 5) ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ತಿಳಿವಳಿಕೆ ಪತ್ರವನ್ನು ಉಮೇದುವಾರನು ಅಥವಾ ಅವರ ಯಾರೇ ಸೂಚಕರು ಅಥವಾ ಅದನ್ನು ಸಲ್ಲಿಸಲು ಉಮೇದುವಾರನಿಂದ ಲಿಖಿತದಲ್ಲಿ ಅಧಿಕೃತನಾದ ಆತನ ಚುನಾವಣಾ ಏಜೆಂಟನು ಮೇಲ್ಕಂಡ (2) ನೇಯ ಪ್ರಾರಾಧದಲ್ಲಿ

ನಿರ್ದಿಷ್ಟಪಡಿಸಿದ ಇಬ್ಬರಲ್ಲೊಬ್ಬ ಅಧಿಕಾರಿಗೆ ಅವರ ಕಚೇರಿಯಲ್ಲಿ ದಿನಾಂಕ: 22.04.2024  
(ಸೋಮವಾರ) ರಂದು ಮಧ್ಯಾಹ್ನ 03-00 ಘಂಟೆಗೆ ಮುಂಚೆ ಸಲ್ಲಿಸಬಹುದು.

- 6) ಚುನಾವಣೆಗೆ ಸ್ಪರ್ಧೆ ನಡೆದ ಸಂದರ್ಭದಲ್ಲಿ ದಿನಾಂಕ: 07-05-2024 (ಮಂಗಳವಾರ) ರಂದು  
ಬೆಳಿಗ್ಗೆ 07-00 ಘಂಟೆಯಿಂದ ಸಾಯಂಕಾಲ 06-00 ಘಂಟೆಯವರೆಗೆ ಮತದಾನ  
ನಡೆಯುವುದೆಂದು ಈ ಮೂಲಕ ತಿಳಿಸಲಾಗಿದೆ.

ಸ್ಥಳ: ಧಾರವಾಡ

ದಿನಾಂಕ: 12.04.2024

(ದಿವ್ಯ ಪ್ರಭು ಜಿ.ಆರ್.ಜೆ., ಭಾ.ಆ.ಸೇ.)  
ಚುನಾವಣಾಧಿಕಾರಿ  
11-ಧಾರವಾಡ ಲೋಕಸಭಾ ಕ್ಷೇತ್ರ ಹಾಗೂ  
ಜಿಲ್ಲಾಧಿಕಾರಿಗಳು, ಧಾರವಾಡ ಜಿಲ್ಲೆ, ಧಾರವಾಡ